



# ನಿಸಗದ ನುಡಿ

**ಮುನೇಯಿಂದ** ಹೊರದಬ್ಬಿಸಿಕೊಂಡ  
ವ್ಯಕ್ತಿಯೊಬ್ಬ ಬೆಸರಗೊಂಡ ಕಾಡಿಗೆ  
ಹೋದ. ಕಾಡಿನ ಮರಗಳು ಉದುರಿಸಿದ್ದ  
ಹಣ್ಣಗಳನ್ನು ತಿಂದು ತನ್ನ ಹೆಸವನ್ನು ನೀಗಿಸಿಕೊಂಡು  
ಮರಪೊದರ ಕೇಳಿಗೆ ವಿಶ್ವಾಸಿ ಪಡೆಯುತ್ತಿದ್ದ.  
ಮರ ಹೇಳಿತು 'ಎಲ್ಲೆ ಮಾನವನೆ ಕೇಳು. ಹೀಗೆ  
ಅರಸಿ ಬಂದವರ ಹರಸಿ ಭೇದಭಾವವಿಲ್ಲದ ಫಲ  
ಪ್ರಪ್ರಷ್ಟ ನೇರಳು ನೀಡಿ ಸಯ್ಯೇಸುವುದು ನಮ್ಮ ಅಲೀಟಿ  
ಧರ್ಮ. ಆದರೆ ನೀವು ನಮ್ಮ ಮಾರಣಹೋಮ  
ಮಾಡಿ ಜೀವಿಸುತ್ತಿರುವಿರಿ. ಮರ ಮತ್ತು ಕಾಡಿನ  
ನಾಶದಿಂದಲೇ ಜಲಸ್ಥಾವ, ಜಲಪುಳಿಯ,  
ಆಹಾರದ ಅಭಾವ, ಭೂಕುಸಿತದ ಪರಿಣಾಮ  
ಎದುರಿಸುತ್ತಿರುವಿರಿ. ಕಾಡಿನ ಪ್ರಾಣಿಗಳು ನಾಡಿಗೆ  
ನುಗ್ಗಲು ಕಾರಣಾದಿರಿ. ಜಾಗತಿಕ ತಾಪಮಾನ  
ಹೆಚ್ಚಲು ಹೊಕೆಯಾದಿರಿ. ಬೇಸಿಗೆ ಬಂತೆಂದರೆ  
ಕಾಡಿಗೆ ಬೆಂಕಿ ಇಟ್ಟು ಅರ್ಜುರೋದನ ಉಂಟು  
ಮಾಡಿದಿರಿ. ಇನ್ನಾದರೂ, ಮಾನವನಿಲ್ಲದೆ  
ಮರಗಳು ಜೀವಿಸಬಲ್ಲವು. ಆದರೆ ಮರಗಳಿಲ್ಲದ  
ಮಾನವ ಜೀವಿಸಲಾರ ಎಂಬುದನ್ನು ಅರಿತು  
ಜೀವಿಸಿ' ಎಂದಿತು.

ತನ್ನ ತಪ್ಪಿನ ಅರಿವಾಗಿ ಅವಮಾನಿತಾದ  
ಮಾನವ ಮುಂದೆ ಕಾಣುತ್ತಿದ್ದ ಬೆಟ್ಟದಡಿ  
ಹೋಗಿ, ಹೆಚ್ಚಿದೆಯ ಕೇಳಿಗೆ ತಣ್ಣನೆಯ ಅಶ್ವಯ  
ಪಡೆದ. ಬೆಟ್ಟ ಹೇಳಿತು 'ನೇಡು ನರಮಾನವನೆ

**ಚಿಕ್ಕೋಬನಹಕ್ಕಿ ಖಾಂದ್ ಭಾಷ್**  
ಕಲೆ: ಸಂತೋಷ ಸಸಿಹಿತ್ತು

ಹೀಗೆ ಹಲವಾರು ಪ್ರಾಣಿ ಪಕ್ಕಿಗಳಿಗೆ ಅಶ್ವಯದ  
ಕೊಟ್ಟಿಲಾಗಿ ಅನ್ನದ ಬಟ್ಟಲಾಗಿದ್ದೆ. ನೀವು  
ನಿಮ್ಮ ಮನೆಗಳನ್ನು ಕಟ್ಟಲು ನನ್ನನ್ನು ಕಡಿಮೆ  
ವಿಕಾರಗೊಳಿಸಿದಿರಿ. ನನ್ನಲ್ಲಿ ಅಶ್ವಯ ಪಡೆದಿದ್ದ  
ಪ್ರಾಣಿ ಪಕ್ಕಿಗಳೆಲ್ಲವೂ ದಿಕ್ಕಾಪಾಲಾದವು.  
ಭೂಮಿಗೆ ನಿಲುಗಂಬಗಳಂತೆ ಬಿಗಿ ಹಿಡಿದು  
ನಿಲಿದ್ದೇವು. ಆದರೆ ಸುರಂಗ, ಗರ್ಜಿಗಳಿಗಾಗಿ  
ಕೊರೆದು ಕಡಿಲಗೊಳಿಸಿದಿರಿ. ಇದರ ಫಲವಾಗಿಯೇ  
ಭೂಕಂಪದಂಹ ಹೋರ ಪರಿಣಾಮ ಎದುರಿಸುತ್ತಿರುವಿರಿ. ಇನ್ನಾದರೂ ಕಡಿಯುವ,  
ಕೊರೆಯುವ ಹೀನ ಕೆಲಸ ಬಿಟ್ಟುಬಿಡಿ' ಎಂದಿತು.

ಬೆಟ್ಟದ ಮಾತಿಗೆ ಬೆವರಿದ ಮಾನವ  
ಬಾಯಾಲಿದಂತಾಗಿ ಮುಂದೆ ಹರಿಯುತ್ತಿದ್ದ  
ನದಿಯಲ್ಲಿ ನೀರನ್ನು ಕುಡಿದು ತಣ್ಣನೆಯ ದಡದಲ್ಲಿ  
ಮಲಿಗದ. ನದಿ ಹೇಳಿತು 'ಮಾನವನೆ, ಇದೇ ರೀತಿ  
ಬಾಯಾರಿ ಬಂದ ಲೆಕ್ಕವಿಲ್ಲದವ್ಯಾಪ್ತಾರ್ಥಿಪಕ್ಕಿಗಳಿಗೆ  
ನಿರುಣಿಸುತ್ತಿದ್ದೆ. ನನ್ನಾಡಲಲ್ಲಿ ಅಸಂಖ್ಯಾತ  
ಚೀವಿಗಳಿಗೆ ಅಶ್ವಯ ನೀಡಿರುವ. ಸಹಸ್ರರು ವರೆ  
ಹೊಲ ಗಡ್ಡಗಳಿಗೆ ಜಿವನಾಡಿಯಾಗಿರುವೆ. ಆದರೆ  
ನಿವು, ಉದುಗಳ ಚರಂಡಿ ನೀರನ್ನು, ಶ್ರೋತರಿಗೆ  
ಕಾಖಾನೆಗಳ ತ್ವಾಜ್, ಹೊಗಳನ್ನು ನನ್ನಾಡಲಿಗೆ

ಸೇರಿಸಿ ಮಲಿನಗೊಳಿಸಿದಿರಿ. ನನ್ನಾಡನಾಡಿಗಳು  
ವಿಲಿವಿಲ ಒದ್ದಾಡುತ್ತಿದ್ದಾರೆ. ನೀವು ಕುಡಿಯಲು  
ಸ್ವಷ್ಟ ನೀರಿಲ್ಲದ ಹಲವಾರು ಗಂಭೀರ  
ಕಾಯಿಲೆಗಳಿಗೆ ತುತ್ತಾಗಿದ್ದೀರಿ. ಬೆಳೆಗಳಿಗೆ ನೀರಿಲ್ಲದೆ  
ಆಹಾರದ ಅಭಾವ ಉಂಟಾಗಿದೆ. ಇನ್ನಾದರೂ  
ನನ್ನನ್ನು ಮಲಿನಗೊಳಿಸುವುದನ್ನು ನಿಲ್ಲಿಸಿ' ಎಂದಿತು.

ನದಿಯಿಂದಲೂ ಮುಜಗರಕ್ಕೊಳಗಾದ  
ಮಾನವ ಗಾಳಿಯಲ್ಲಿ ಹಾರಲೊಡಗಿದೆ! ಗಾಳಿ  
ಹೇಳಿತು 'ಹಲುಮಾನವನೆ, ಕಾರ್ಬನಿನಿಂದ  
ತುಂಬಿಸಿ ನನ್ನಾಡಲನ್ನೇ ಕಾಯಲೀಯ  
ಕಡಾಯಿಯಾಗಿಸಿದೆ. ಕೊರೆನಾ ಹೆಮಾರಿ  
ಮಾನವ ಕುಲವನ್ನು ಕಾಡಿದಾಗ ನಾ ಸಿಗೆದೇ  
ಕೋಟ್ಟಿರ ಮಂದಿ ಕೊನೆಯುಹಿರೆಂದರು. ಮತ್ತೆ  
ನನ್ನಲ್ಲಿಗೆ ಬಂದಿರುವೆ. ನಾಚೆಯಾಗುವದಿಲ್ಲವೇ  
ನಿನಾಗೆ ಎಂದು ಮಾನವನನ್ನು ಎತ್ತಿ ನೆಲ್ಕುಪ್ಪಣಿಸಿತು.  
ದೊಷ್ವನೆ ನೆಲಕ್ಕೆ ಬಿದ್ದ ಮಾನವ ಸಾವಂತಿಕೊಂಡು  
ಎಧ್ಯ ಕುಳಿತ. ಭೂಮಿ ಹೇಳಿತು 'ಮಾನವನೆ,  
ಇದೇ ನಿನ್ನ ಶಾಶ್ವತ ಸ್ಥಾನ. ಇನ್ನೆಲ್ಲೂ ನಿನಗೆ  
ನೆಲೆಯಿಲ್ಲ. ನನ್ನನ್ನು ರಕ್ತಿಸು, ಉಳಿಸು, ನಿರ್ವಹಿಸು.  
ನನ್ನಲ್ಲಿರುವದೆಲ್ಲವನ್ನೂ ಗೌರವಿಸು. ಆಗಲೇ  
ನಿನಗೆ ಉಳಿಗಾಲ' ಎಂದಿತು. ನೆಂದ ಕುರಿಯೊಂದು  
ಮೈದಾವಿಕೊಂಡೆ ಮೈದಾವಿಕೊಂಡ ಮಾನವ  
ಸತ್ಯವನಿತು ಮತ್ತೆ ಮನಕೆ ಹೊರಬೆ.